



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಶನಿವಾರ, ೩೦, ನವೆಂಬರ್, ೨೦೨೪(ಮಾರ್ಗಶಿರ, ೦೯, ಶಕವರ್ಷ, ೧೯೪೬) BENGALURU, SATURDAY, 30, NOVEMBER, 2024(MARGASHIRA, 09, SHAKAVARSHA, 1946)	ನಂ. ೫೮೩ No.583
-----------------------	---	-------------------

ಜಿಲ್ಲಾಧಿಕಾರಿಯವರ ಕಾರ್ಯಾಲಯ, ತುಮಕೂರು ಜಿಲ್ಲೆ, ತುಮಕೂರು.

ಮಿನಿವಿಧಾನಸೌಧ, ತುಮಕೂರು-572 101

ನಂ: ಚು(2)ವಿವ/22/2024-25

ದಿನಾಂಕ: 30.11.2024

ಅಧಿಸೂಚನೆ

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಚುನಾವಣೆಗಳನ್ನು ನಡೆಸುವ) ನಿಯಮಗಳು, 1993ರ 12ನೇ ನಿಯಮದ ಮೇರೆಗೆ ಹೊರಡಿಸಲಾದ ಈ ಕಛೇರಿಯ ಅಧಿಸೂಚನೆ ಸಂಖ್ಯೆ:ಚು(2)ವಿವ:22/2024-25, ದಿನಾಂಕ: 06.11.2024ರ ಪ್ರಕಾರ ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಕೆಳಕಂಡ ಅನುಬಂಧದ ಅಂಕಣ(2)ರಲ್ಲಿ ಕಂಡ ಗ್ರಾಮ ಪಂಚಾಯಿತಿಗೆ ಅಂಕಣ(3)ರಲ್ಲಿ ಕಂಡ ಕ್ಷೇತ್ರದಿಂದ ಚುನಾಯಿತ ಸದಸ್ಯರನ್ನು ತುಂಬಲು ಉಪ ಚುನಾವಣೆಯನ್ನು ದಿನಾಂಕ: 23.11.2024 ರಂದು ನಡೆಸಲಾಗಿದ್ದು, ಈ ಚುನಾವಣಾ ಫಲಿತಾಂಶವನ್ನು ಸಂಬಂಧಪಟ್ಟ ಚುನಾವಣಾಧಿಕಾರಿಗಳು ಘೋಷಿಸಿರುತ್ತಾರೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 5 ಉಪ ಪ್ರಕರಣ 8ರಲ್ಲಿ ಮತ್ತು ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆಗಳನ್ನು ನಡೆಸುವ) ನಿಯಮಗಳು, 1993ರ ನಿಯಮ 76ರ ಪ್ರಕಾರ ಜಿಲ್ಲಾಧಿಕಾರಿಗೆ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಭಾ.ಆ.ಸೇ, ಆದ ನಾನು ಕೆಳಕಾಣಿಸಿದ ಗ್ರಾಮ ಪಂಚಾಯಿತಿಗಳಿಗೆ ನಡೆದ ಉಪ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರ ಹೆಸರನ್ನು ಈ ಕೆಳಗೆ ನಮೂದಿಸಿದಂತೆ ಪ್ರಕಟಿಸಿರುತ್ತೇನೆ.

ಅನುಬಂಧ

ಕ್ರ.ಸಂ	ಗ್ರಾಮ ಪಂಚಾಯಿತಿ ಕ್ರಮಸಂಖ್ಯೆ ಮತ್ತು ಹೆಸರು	ಕ್ಷೇತ್ರದ ಕ್ರಮ ಸಂಖ್ಯೆ ಮತ್ತು ಹೆಸರು	ಉಪಚುನಾವಣೆ ನಡೆದ ಸ್ಥಾನಗಳ ಸಂಖ್ಯೆ	ಮೀಸಲಾತಿ	ಆಯ್ಕೆಯಾದ ಸದಸ್ಯರ ಹೆಸರು ಮತ್ತು ವಿಳಾಸ ಶ್ರೀಮತಿ/ಶ್ರೀ
1	2	3	4	5	6
01	08-ಬ್ಯಾಡನೂರು	01-ಬ್ಯಾಡನೂರು	1	ಹಿಂದುಳಿದ ವರ್ಗ 'ಅ'	ಚಂದ್ರಶೇಖರ ಚಾರಿ ಬಿನ್ ಶ್ರೀನಿವಾಸಪ್ಪ, ಬ್ಯಾಡನೂರು ಗ್ರಾಮ ಮತ್ತು ಅಂಚೆ, ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.

(೧)

02	11-ತಿರುಮಣಿ	02-ತಿರುಮಣಿ	1	ಅನುಸೂಚಿತ ಪಂಗಡ ಮಹಿಳೆ	ನರಸಮ್ಮ ಕೋಂ ನರಸಿಂಹ, ತಿರುಮಣಿ ಗ್ರಾಮ ಮತ್ತು ಅಂಚೆ, ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.
03	18-ಕಾಮದುರ್ಗ (ನೀಲಮ್ಮನಹಳ್ಳಿ)	05- ಸೂಲನಾಯಕನ ಹಳ್ಳಿ	1	ಅನುಸೂಚಿತ ಜಾತಿ	ಎಸ್.ಟಿ.ನರಸಪ್ಪ ಬಿನ್ ಲೇ.ತಿಪ್ಪಣ್ಣ, ಸೂಲನಾಯಕನಹಳ್ಳಿ ಗ್ರಾಮ ಮತ್ತು ಅಂಚೆ, ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.
04	21-ರಂಗಸಮುದ್ರ	06-ಬೆಳ್ಳಿಬಟ್ಟು	1	ಸಾಮಾನ್ಯ	ಬಿ.ಆರ್.ಗೋಪಾಲಕೃಷ್ಣ ಬಿನ್ ಬಿ.ಎಸ್.ರಾಮಸುಬ್ಬರಾವ್, ಬೆಳ್ಳಿಬಟ್ಟು ಗ್ರಾಮ, ಶೈಲಾಪುರ ಅಂಚೆ, ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.
05	22-ವದನಕಲ್ಲು	04-ಕ್ಯಾತಗಾನಹಳ್ಳಿ	1	ಸಾಮಾನ್ಯ ಮಹಿಳೆ	ಲಲಿತ. ಈ. ಪರಮೇಶ್ವರ. ಕೆ.ಎನ್. ಕೋಂ ಪರಮೇಶ್ವರಪ್ಪ.ಕೆ.ಎನ್., ಕ್ಯಾತಗಾನಹಳ್ಳಿ ಗ್ರಾಮ ಮತ್ತು ಅಂಚೆ, ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.
06	34-ಕೊಡಮಡಗು	02-ಕಡಮಲಕುಂಟೆ	1	ಅನುಸೂಚಿತ ಪಂಗಡ	ಹನುಮಂತರಾಯ ಬಿನ್ ಪೂಜಾರಪ್ಪ, ಕಡಮಲಕುಂಟೆ ಗ್ರಾಮ, ಕೊಡಮಡಗು ಅಂಚೆ, ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.

(ಶುಭ ಕಲ್ಯಾಣ್.. ಭಾ.ಆ.ಸೇ)
ಜಿಲ್ಲಾಧಿಕಾರಿ ಹಾಗೂ
ಜಿಲ್ಲಾ ಚುನಾವಣಾಧಿಕಾರಿ,
ತುಮಕೂರು ಜಿಲ್ಲೆ.